



**ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಕಂದಾಯ ಇಲಾಖೆ**  
**BRUHAT BENGALURU MAHANAGARA PALIKE - REVENUE DEPARTMENT**

ಎಸ್ ಎಸ್ ಎನ್ ಮೂಲ ಅರ್ಜಿ ಸಂಖ್ಯೆ  
SAS Base Application No:

525140

DIGIT

193YGGK0

2019-2020	ಅರ್ಜಿ ಸಂಖ್ಯೆ Application No :	1600172284	ಉಪ್ಪು ಮಾದಿದ ವಾರ್ಡ್ ಸಂಖ್ಯೆ ಮತ್ತು ಹೆಸರು Ward No & Name as declared	180- Banashankari Temple Ward	ಪಾವತಿಸಿದ ಸ್ಥಳ : Payment Location :	CANARA BANK(CAB) SARAKKI LAYOUT
-----------	----------------------------------	------------	--	----------------------------------	---------------------------------------	------------------------------------

ಅಸ್ತಿ ತೆರಿಗೆ ರಸೀತಿ PROPERTY TAX RECEIPT (ಎಂ.ಎ.ಆರ್. 31ಎ ನಿಯಮ 73 M.A.R. 31A Rule 73)

ರಸೀತಿ ಸಂಖ್ಯೆ Receipt No.	19202125423	ದಿನಾಂಕ: Date:	29-05-2019	ವಸತಿ ವಲಯ ವರ್ಗೀಕರಣ Residential zone classification declared by tax payer	D	ವಸತಿಯೇತರ ವಲಯ ವರ್ಗೀಕರಣ Non Residential zone classification declared by tax payer
-----------------------------	-------------	------------------	------------	---	---	--

ಮಾಲೀಕರ ಹೆಸರು : Owner's Name :	ASHOK NAIK	ಸ್ವತ್ತಿನ ವಿಳಾಸ : Property Address :	27 VIVEKANANDA COLONY 1ST CROSS JARAGANA HALLI GRAMA , ,	Old PID No / Khatia / Survey No :	56-160-27
--	------------	--	---	---	-----------

ಶೆರಿಗೆ ಪಾವತಿ ವರ್ಷ Tax Paid Year	ಆಸ್ತಿ ತೆರಿಗೆ Property Tax	ಉಪಕರಣಗಳು Cesses	ಒಟ್ಟು ತೆರಿಗೆ Total Tax	ಪಾವತಿ ವಿವರ Payment Details:		ಪಾವತಿ ವ್ಯವಹಾರ ಸಂಖ್ಯೆ Payment Transaction Number :		ಮುಂಗಡ ತೆರಿಗೆ Advance Tax	ಪಾವತಿಸಲಾದ ಬಾಕಿ ತೆರಿಗೆ ಮೊತ್ತ Balance Tax Paid	ಹೊಂದಾಣಿಕೆ ಮಾಡಬೇಕಾದ ಮೊತ್ತ Excess amount to be adjusted	
				Full Payment	Rebate Availed	Penalty	Interest				ಘನ ತ್ಯಾಜ್ಯ ಉಪಕರಣ SWM Cess
2019-2020	5587.20	1340.93	6928.13	0.00	0.00	0.00	360.00	7288.00	0.00	7288.00	0.00
Amount in Words : <b>Rupees Seven Thousand Two Hundred And Eighty Eight only</b>											

**Please Note :** This payment is accepted subject to verification of accounts. If payment instrument is dishonored, then action as per Negotiable Instruments Act will be initiated. Further this payment is accepted subject to verification of the property by the BBMP. If the above declaration made under SAS is found to be false action as per KMC Act will be initiated. If the tax-reassessed is more than 5 % than the tax remitted under self-declaration, the evaded tax shall be payable along with a penalty not less than twice the tax payable along with interest for the difference amount payable calculated @ 24% p.a.

**Terms and conditions :** This computation of property tax capping the increase to 20%-25% is subject to verification of property and verification of previous property tax returns filed. The tax payer is liable to pay the balance property tax as per rules in all cases of discrepancies.

Submitted date 29-05-2019

**This is a computer generated receipt and does not require a seal and signature.**

